

ಗುರು-ಶಿಷ್ಯ ಸಂಬಂಧ

గురుగాళ బగ్గి, గురు-శ్రవ్య సంబంధద బగ్గి పం. రాజీవ్ తారానాథ్ అవరదు ఎందిగూ ఖిచిత నిలువు. దిష్ట గురి ఇట్టుకోయిదే సంగీత కలికే ఆరంభిసచేకు ఎన్నుచుదన్న తమ్మ ఎల్ల శిష్టందిగి హేళ్ళుత్తిద్దరు. గురురుశ్రవ్య సంబంధ ఒకట ముక్కపాదు మత్తు కష్టకరావాదు. శిష్టనాదవనిగా సంగీత కలియబేకు ఎన్నువ ఇచ్చాలక్కి యావాగలూ ఇరబేకు. ఒప్ప కామిక లుట్టున్న పడయిబేకాదరే బెవరు సురిసుత్తానే; శత్రీ, శ్రుమ ఎల్లవన్న వ్యయిసుత్తానే. అదో రెతి సంగీతపూ. నమ్మ పరిశ్రమ, సామయ్య ఎల్లవన్న వ్యయిసిదరే మాత్ర సంగీత వ్యవసాయ కులుసాగి బేచేయుత్తద. గురు-శ్రవ్యర నడువే భావనాతక్క సంబంధ గట్టియాగిరబేకు. ఆగ గురు కలిపువ ఏదై శిష్టను మనస్సినాలక్క ఇంటుత్తద. గురు తండ్రి తాయి ఇంద్ర కాగి. నమ్మ దేసయి మత్తేల్లపూ ఆతనే. ఇంధ నికట భావ ఒరదేఁ ఇంద్రదే సంగీత బరువుఁ ఇల్ల. నాను బదుకిరువుదు అనుభవిసుత్తు ఇరువుదు ఆ గుణమట్టద సంగీత ఎల్లవూ అవన ఆశీఫాదద నేరిణల్లి ఎంబుదన్న యావట్టి హేళ్ళుత్తిద్దరు.

ବେଳେ ରାଜିପରୁ ତମ୍ଭୁ ଗୁରୁଗଭ୍ର ମୁଣ୍ଡେ  
ସରେଇଦ୍ବୀ ନୁହିଲୁ ମୁମ୍ବାଦରୁ. ଆଗ ତଣି  
ମୀରୁପିବ ବେଳୁଗଭ୍ରଙ୍କ କ୍ଷୀପା ଶିଖିକୋଳୁଛୁବୁଦନ୍ତୁ  
ଅରିପିଲ୍ଲଦେ ହାଗେ ନୁହିଦୟରୁ. ରାଗାଲାପ  
ମାଦି ଶ୍ଵର ଏମ୍ବାର ମାଦି ଜାଇ ରାଗବନ୍ତୁ  
ନୁହି ମୁଖିମାଗ ବେଳୁଗଭ୍ରଲ୍ଲ ରକ୍ତ  
ହରିଯୁତ୍ତିତୁ. ଆଗ ଅପର ଅରିବି ବୁଦ୍ଧିଦ୍ଵ,  
ବେଳୁଗଭ୍ରଙ୍କ କ୍ଷୀପା ହାତକୋଳିଲ୍ଲ ଵେବୁଦ୍ଧ.  
ଜାନ୍ତୁ ନୋଦି ଜପର ଗୁରୁଗଭ୍ର କୁତ  
ନୋଠିମହାନ୍ତକେ ବିନ୍ଦୁରଂତେ. ଶଂକିତଦ ବ୍ରାହ୍ମ,  
ନୁହିଶାନ୍ତକେ ବିନ୍ଦୁ ଜମ୍ବୁଠିମୁଣ୍ଡ ତଳୀନିତ, ତନ୍ତ୍ରଯତେ  
ଜ୍ଞାନ ବେଳୋଭୁ କଲାପିଦର ଶିଳ୍ପିଲ୍ଲ.

ರಾಜೀವ ತಾರಾನಾಥರು ಹುಟ್ಟಿದ್ದು  
ರಾಯಚೌರಿನ ತುಂಗಬದ್ರಿ ಗ್ರಾಮದಲ್ಲಿ, 1932ರ  
ಅ. 17ರಂದು. ತಂಡೆ ತಾರಾನಾಥ್, ತಾಯಿ  
ಸುಮತ್ತಿಬಾಯಿ ಇಲಿಣ್ವ್, ಉದ್ದರ್, ಸಂಸ್ಕತ  
ಭಾಷೆಗಳನ್ನು ತಂಡೆಯಿಂದಲೇ ಕಲಿತವರು.  
ಮುಂದೆ ಗಟ್ಟಿಯಾಗಿ ನೆಲೆಯಾರಿದ್ದು ಸಾಂಸ್ಕೃತಿಕ  
ನಗರಿ ಮೇಸೂರಿನಲ್ಲಿ.

## ‘ಮನೆ’ಗಳೇ ಇಲ್ಲದ ತಂತ್ರವಾದ್ಯ

‘సంగీత కల్పి, వాడుగళ నుహిణాణికి ఎంబుదు  
సముద్ర ఇద్ద హాగే; ఎష్ట కలితరూ జోనే  
ఎంబుదిద్ద. నాను 1955రింద (26నే  
వయిస్తినల్లి) కలియలు భురు మాడిద్ద,  
జవత్తినవరగూ ననగే పూర్తియాగి కలితు  
అయితు అనిసువుదే ఇల్ల’ ఎంబుదన్న  
నాట్చేదు వఫగళ హిందేయే అవరోమై  
హేళికొనిదిరు. హాగేముందువరియుతా—

‘ನನಗೆ ಗುರುಗಳು ಹೇಳಿಕೊಡುತ್ತಿದ್ದರೂ ದು  
ಕಿದೆ. ನುಡಿಸುವ ಕೆಲೆಯನ್ನು ಮಾತ್ರ ಹೇಳಿ  
ಕೊಟ್ಟು, ನಂತರದ ಪಾಠಗಳನ್ನು ನಾವೇ ಕಿಲೆಯಿ  
ಅರಗಿಸಿಕೊಳ್ಳುತ್ತೇಕಾಗಿತ್ತು. ದಿನಕ್ಕೆ 12 ಗಂಟೆಗಳಿ  
ಅಭ್ಯಾಸ ಮಾಡುತ್ತಿದ್ದು. ಕೇಲೆಯವರೆಗೂ ದಿನಕ್ಕೆ 2-3  
ಗಂಟೆಗಳಿ ಅಭ್ಯಾಸ ಮಾಡುತ್ತೇನೆ...’ ಎಂದಿದ್ದರು.

‘ವಾದ್ಯ ನುಡಿಸುವಾಗ ಸ್ವರ ಶುದ್ಧಿ, ಟೋನಲ್ ಶುದ್ಧಿ  
ಶುದ್ಧಿ ಬಹಳ ಮುಕ್ಕಿ. ಈ ಸಾಧ್ಯತೆಗಳನ್ನು ನಾವೇ ಹಾಡುಪಕ್ಕೆಯು, ಆಗ ಸಾಧನೆಯ ಹಾದಿ ಸುಲಭವಾಗಿ  
ಹೆಚ್ಚು ಕಿದೆ 12-13 ವರ್ಷ ಆದ ಮೇಲೆ ಸರೋದ್  
ಕಲಿಯಲು ಶುರು ಮಾಡಬಹುದು  
ಸಂಗೀತ ಜ್ಞಾನ ಇಡ್ದರೆ ಬಹಳ ಬಳಿಯದ್ದು.  
ನಾನು 26 ವರ್ಷ ಆದ ಮೇಲೆ ಸರೋದ್  
ಕಲಿಯಲು ಶುರು ಮಾಡಿದೆ. ಕಲಿಯಲಾರಂಭಿಸಿ  
ಆರು ವರ್ಷ ಕೆಲೆದ ಮೇಲೆ ಶೈಗೀ ಹಿಡಿತ  
ಬಂತು. ಸರೋದ್ ನುಡಿಸಾಣಿಯಲ್ಲಿ ಅನೇಕ  
ಪ್ರಯೋಗಗಳನ್ನು ಮಾಡಿದೆ. ಸರೋದ್ ನಲ್ಲಿ  
ಮನುವಿಗೆ ಜೋಗುಳ ಹಾಡುವ ಹಾಗೆಯೂ ತಾತ್ಕಾ  
ನಾದ ತರಬಹುದು; ಪ್ರೇಯಿಸಿಯ ಓಸುಮಾತ್ರ  
ಕೂಡ ನುಡಿಸಬಹುದು, ಎಪ್ಪು ಬೇಕಾದರೂ ವ್ಯಾವಿಧಿಗಳನ್ನು ನಿರೂಪಿಸಬಹುದು’ ಎಂದೂ



## ಪ್ರಶ್ನೆ ಮತ್ತು ಗೌರವ

- ಒಬ್ಬ ವರ್ಷದಲ್ಲಿ ಪ್ರಶಸ್ತಿ, 2021
  - ಎನ್ಸೆವಿ. ನಾರಾಯಣರಾವ್ ಸಾರ್ಕಾರ  
ರಾಷ್ಟ್ರೀಯ ಪ್ರಶಸ್ತಿ, 2020
  - ಪದ್ಮಶ್ರೀ 2019
  - ಕನ್ನಡ ವಿಶ್ವವಿದ್ಯಾಲಯದಿಂದ ನಾಗೋಜಿ  
ಗೌರವ 2018
  - ಸಂಗೀತ ವಿದ್ವಾನ್ ಪ್ರಶಸ್ತಿ 2018
  - ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ  
1999–2000
  - ಸಂಗೀತ ರತ್ನ ಮೇಮೊರಿ ಟಿ. ಚೌಡಯ್ಯ  
ಸಾರ್ಕಾರ ಪ್ರಶಸ್ತಿ 1998
  - ಬೆಂಗಳೂರು ಗಾಯನ ಸಮಾಜದಿಂದ  
ಸಂಗೀತ ಕಲಾರತ್ನ

ಅವರು ವಿವರಿಸಿದ್ದನ್ನು ಗಮನಿಸಿದರೆ ವಾಡ್ಯದ ಬಗ್ಗೆ ಅವರಿಗೆ ಎಪ್ಪು ಅಪಾರವಾದ ಒಲವಿತ್ತು ಎಂಬುದು ವೇದ್ಯವಾಗುತ್ತದೆ.

‘ಮಗ ಎಂದೇ ಕರೆಯುತ್ತಿದ್ದರು...’

‘ನನ್ನ ಮೇಲೆ ಹಂ ರಾಜೀವ ತಾರಾನಾಥ್ ಅವರಿಗೆ ವಿಶೇಷವಾದ ಶ್ರೀತಿ, ಅಭಿಮಾನ, ಮಮತೆ. ನನ್ನನ್ನ ಮಗ ಎಂದು ಕರೆಯುತ್ತಿದ್ದರು. ದೇಶ ಏದೆಲ್ಲಾಗ್ಗೆ ಅನೇಕ ಪ್ರತೀಕ್ತಿತ ಹೇರಿಕೊಳ್ಳಲು ನಾವಿಭೂ ಹಲವಾರು ಜುಗಲಬಂದಿ ಕಂಡೇರಿ ಕೊಟ್ಟಿದ್ದೇವೆ. ಒಟ್ಟಿಗೇ ಪ್ರಯಾಣ ಮಾಡಿದ್ದೇವೆ, ದಕ್ಷಿಣ ಭಾರತದಿಂದ ಪ್ರವರ್ಥಮಾನಕ್ಕೆ ಬಂದ ಮೆದಲ ಸರೋವರ ಕಲಾವಿದರು. ಅವರು ದೊಡ್ಡ ಗುರು ಪರಂಪರೆಯಿಂದ ಕಲೀತವರು’ ಎಂದು ನೆನಪಿಸಿಕೊಳ್ಳತ್ತಾರೆ ಖ್ಯಾತ ಪಿಟೀಲು ವಾದಕ ವಿದ್ವಾನ್ ಮೈಸೂರು ಮಂಜುನಾಥ್.

వయ్సిన్నల్ని తుంబ హిరియదాదరూ నావు  
బహచ ఒడపాడిద్దేఁగు, గురు అలి ఆక్షర్ శానా  
హాగూ పం. రపితంకూ తమ్మి జీవనదల్లి బహచ  
ప్రభావింద సంగీతగారూ ఎంబుదన్ను అనేఁ  
సలనన్నల్లి హేళికొండిద్దరు. అన్నపూర్ణాదేంపి  
అవర బియు సంగీత కలితిద్ద విచారవన్ను  
తీసిద్దరు ఎందు హేళుతూరే అవరు.

‘స్వభావః తుంబి శ్రీక్షో ఇద్దదన్న ఇద్ద  
హాగే హేళువ మనుషు. నిష్పురవాది.  
జీవనదల్లి సంగితక్క హేళ్లు మహత్తు  
హోణువరు. ఎల్లగొ సంగిత తలుపోఁకు,  
ఎల్లరూ ఆస్తుదిసేఁకు ఎంబ విశాల  
మనోభావ ఇద్దవరు. సంగితద మూలకే  
సాపిరారు జనరన్న ప్రభావిసిదవరు.  
శాస్త్రీక్ష్వాగిరువ సంగిత పరంపరయున్న  
హాగే ముందువచ్చిఁఁండు బంధవరు.  
నాను మోదలే హేళిదంతే నాచిర్చరూ  
బేఁకాదమ్మ బుగలబుది కట్టేరిగళల్లి నుడికి  
దేవే. దశ్శకాది లత్తురాది ఎరడరల్లూ  
కామనో ఆగిరువ జన్మియ రాగగాద  
కిరవాణి, యమనో, తారుకేళి, వాశ్రస్తి  
సరస్తి ముంతాద రాగగళన్న నుడిదైవే.  
కథ్యారి మాచువాగ మధ్యదల్లి మైకో  
తగొండు ‘ఇవనిన్న చెక్క ముచుగ, ఎష్టు  
స్టైడాగి నుడిస్తానే. ఇవనంతే నుడిసలు నంగే  
ఎల్లాగుత్తే అంత ఎల్ల హేళ్లు ఇద్ద’ ఎందు  
జూ ప్రిసేఁశుల్లుత్తారే మేసూరు మంజునాథ్.

ಚಲನಚಿತ್ರಗಳಲ್ಲಿಯೂ...

ಸಿನಿಮಾ ಸಂಗಿತ ನಿರ್ದೇಶನದಲ್ಲಾ ಶೈಕ್ಷಣಿಕ  
ತೋರಿಸಿದ್ದರು ಪಂ.ರಾಜೇವ ತಾರಾನಾಥ್,  
ಕನ್ನಡದಲ್ಲಿ ಸಂಸ್ಕಾರ, ಪಲ್ಲವಿ, ಅನುರೂಪ,  
ಶೃಂಗಾರ ಮಾಸ, ಹೆಪ್ರೂ ಬೊಂಟ್‌,  
ಮಲೀಯಾಳಂ ಕಾಂಚನ ಸಿತಾ ಮತ್ತು ಕಟ್ಟವ್  
ಮುಂತಾದ ಚಿತ್ರಗಳಿಗೆ ಸಂಗಿತ ನಿರ್ದೇಶನ  
ಮಾಡಿದರು.